



ನಮ್ಮ ಹಿಂದಿನವರು ಗಾಡೆಗಳನ್ನು ಸುಮನ್ಯೇ ಮಾಡಿಲ್ಲ ಎಂಬುದಕ್ಕೆ ಉತ್ತಮ ಉದಾಹರಣೆ ರೀತಿ ಕ್ಷನ್‌ಡರ್ 'ಯಾರೇ ನಿ ಮೋಹನೀ' ಎಂಬುದು ಮೊದಲಿಗೆ ಚಿತ್ರಿಣಿ ದೇವ್ ಇತ್ತು. ಅದರ ನೆರವಿನಂದ ಧಾರಾಬಾಹಿ ವರ್ಷಗಳ್ಲೇ ನಡೆದಿದ್ದ ನಾಯಿಕೆ ಮಧ್ಯದಲ್ಲಿ ಬಿಸ್ಪು ಹೋಗಿದ್ದಾನೆ. ಸಾಕಷ್ಟು ಹೋಗಳ ಬಿಂದಿಮೆ ಅಂತಿಮವಾಗಿ ಬೆಳ್ಳಿ ಮುತ್ತು ಮದುವೆಯೊಂದಿಗೆ ಅದಕ್ಕೆ ಮೋಹನ್ ಸ್ಥಿತಿತ್ವದಲ್ಲಿ ಹೋದೆಯಾ ಪಿಶಾಚಿ ಎಂದು ವೀಕ್ಷಣೆ ಸಮಾಧಾನ ಪಡುವ ಹೊಗ್ಗಿ ಮಾಯಾಳನ್ನು ಕೊಂಡು ದೇವ್ ವಾಗಿಸಿದ್ದಾರೆ. ಕೆತೆಯ ಮುಂದುವರಿಕೆಗೆ ನಿದರ್ಶಕರು ಒಡಿಸಿರುವ ತಲೆಗೆ ಪ್ರಶ್ನೆ ಸಿಗಲ್ಲಿಬೇಕು. ಎಲ್ಲಿಯವರೆಗೆ ಇಂತಹ ತಲೆಬುಡವಿಲ್ಲದ ಕೆಗಳಿಗೆ ಪ್ರೋತ್ಸಾಹಿಸುವ ಪ್ರಶ್ನಾತ್ಮರು ಇರುತ್ತಾರೂ ಅಲ್ಲಿಯವರೆಗೆ ಈ ಪ್ರೋತ್ಸಾಹಾಗಳಿಗೆ ಸಾಪ್ತ ಇರುವಿದಲ್ಲ.

—ವಾ. ಮುರಳೀಧರ, ತೀರ್ಥಹಳ್ಳಿ

ಅವಾಸ್ವವಿಕತೆಯ ಪರಮಾವದಿ

କୋଳ୍ପକୁ କାମିଦି କିଲାଦି

రియే కనుడద 'కామిది కిలాడిగలు' కేళు భావాప్పయోగిద
కాయ్కెకుమ. ద్వాండ్వాధ్వద పదగణింద తుంబిదే. తేష్వగారాగి
సినిమా రంగద హసరాత నటయు, నిదేశశక్తర ఇరుత్తారే. అవరు
అదన్న హోళి మాతాడి కులాఖిసుస్తిరునుదు నము దొభాగ్యవే
సరి. అల్లి నటిసువ కలావిదరల్లి ఉత్కుమ ప్రతిభేయిద్దు నిదేశశక్తర
అశ్శిలపే హాస్ట ఎందు తీళదుఖోండంిది. కనుడదల్లి అనేక హాస్ట
కాయ్కెకుమగాళు హాగు హాస్ట ధారావాహిగాళు ప్రసారవాగుణివే
అదరే అవావూ ఇమ్మ కేళ ముట్టకే ఇళిదల్లు.

—ಬೀರಣ ನಾಯಕ, ಮೊಗಟ್ಟ

ಕೇಳಣ ಪ್ರಯೋಗ ತಪ್ಪಿ

ମୁଁ କନ୍ଦାର ‘ମାଲ୍ଲଦି ଦେଖ’-ନ କନ୍ଦାର ରୂପାତର ପୁଷ୍ପାର
ମାଦୁଶ୍ଚିରୁପୁଦୁ ସଂତେଶ ଦିଇବାର. ଜୁଣୀ ବିଂବକୁ ରିଂଦ ପୁଷ୍ପାରବାଦ
କଟିଲାନ୍ତି ବି. ଜଯିଶ୍ଵର ପାତ୍ରଦ କେଳ୍ଜୁଟ୍ଟେ ଏଠି ପଦ ପ୍ରଯୋଗ
ଜୀବ୍ରାହାଗଲିଲୁ. ତା ପଦ କନ୍ଦାରଦିଲୀ ଜୀଲୁ. ଆଦରମ ବ୍ୟାପକବାଣି
ବିଶକ୍ଷେଯାଗୁଣିତିରେ. ମାଲ୍ଲଦି ଦେଖ ନିମାଣିଶେଂଦ କାଲଦିଲେ
‘କେଳ୍ଜୁଟ୍ଟେ’ ପଦ ଜୀବରିଲୁକ୍ତିଲୁ.

—ರೂಪಶ್ರೀ ಹರೀಶ್, ಬೆಂಗಳೂರು

ಅನು ದಿಟ್ಟ ಹೆಣ್ಣಾಗಲೀ

இலு காந்திக் கூட்டுரையில் பகல் சீனாவில் மூலிகையின் கீழே 19 ஸம்யத்தில் சாமாஜிக் கச்சகலையின் மாஸ்க் காக்கோஸ்வுடு, கன் ஸங்ரஹிஸுவ காய்ச், எல்லா வச்சீகளும் ஸம்மான் தீக்குள் வைத்தே ஒரு மாதாண்டிருவுடு ஶாப்ளியில் ஆர்த்தாராவாகியில் முழு வாட்டுத்தீர்யுவ அனு சிரிமன் ஜிம்வர்஗ஸ் பிள்ளை, பேரை என்னுடைய ஜிவாலி. கூக் லாந்தை ஹெரீஸ்வர்஦்ராவு

ನಾಡ ಚಂದನದ ಸೊಬಗು

କୁନ୍ଦ ଚଂଦନଦାତୀ ଶଂଖୟ ପ୍ରତିଵାରପୁ ପ୍ରଶାରପାଗୁଣ୍ଠିଦେ । ଜଦୁ ନାଦିନ ହିରିଯ କଲାପିଦରୁ— ସାଧକରନ୍ତୁ ପରିଚୟିମୁଦ୍ରମୁଦର କାର୍ଯ୍ୟକ୍ରମ । କଜିଗେ କବି ଏଠି ଗୋପାଳ କୃଷ୍ଣ ଅଭିଗରନ୍ତୁ ପରିଚୟିମଳାଯିଥିଲୁ ।

ಕನ್ನಡ ನಾವುಸಾಹಿತ್ಯದ ಬೆಳಗವರೀಗೆ ಅಂದಿನ ಕಾಲದ ಕವಿಗಳ ಧೋರಣೆ, ಕಾವ್ಯ ಸ್ವರ್ಚ್ಚ, ಕಾವ್ಯಗಳಲ್ಲಿ ಪ್ರತಿಮೆ, ಭಾಷೆ ಮತ್ತು ಭಾವನೆಗಳ ಅಭಿಪ್ರಾಯ. ಹೀಗೆ ಹಲವು ವಿವರಗಳ ಬಗ್ಗೆ ಕೇಳಲಾದ ಪ್ರಶ್ನೆಗಳಿಗೆ ಅಡಗಿರುತ್ತಮ್ಮೆ ಶೈಲಿಯಲ್ಲಿ ವಿವರಿಸಿದರು. ಅವರ ವಿವರಕ್ಕೆ ತುಳು ಮಾಮುಕ್ಕವಾಗಿತ್ತು. ಕನ್ನಡ ಕಾವ್ಯದ ಬಗ್ಗೆ ಸುಂದರ ವ್ಯಾಖ್ಯಾನವಾಗಿತ್ತು. ಸಾಹಿತ್ಯ ಒಂದಾಗಿರೆ, ಕವಿತೆ ರಚನೆಕಾರಿಗೆ ಖಾತ್ರೆಜನ ನೀಡುವಂತೆ ಅದಿತ್ಯ. ‘ಅಳುವ ಕಡಲೊಳ್ಳ ತೇಲಿ ಬಂತು ನಗೆಯಿ ಹಾಯಿ ದೋಣಿ’, ‘ಕಟ್ಟುವೆವು ನಾವ ಹೊಸ ನಾಡೊಯಾದನು’, ‘ಯಾವ ಮೋಹನ ಮುರಲಿ ಕರೆಯಿತು’ ಮತ್ತು ‘ಮೌನ ತಬ್ಬಿತು ನೆಲವ ಚುಮ್ಮಿ’ ಕವಿತೆಗಳನ್ನು ಪ್ರಸಿದ್ಧಗಾಯಿಕರ ಕಂತ ಸಿರಿಯಿಂದ ಬಿಟ್ಟಿರಿಸಿದ್ದ ಕಾರ್ಯಕ್ರಮಕ್ಕೆ ಮೇರುಗು ತಂಡಿತ.

—ಕೆ.ಪಿ. ರಾಮಗುಂಡಿ ಬ್ಯಾಲಹೊಂಗಲ

ಹೊಲಿಯುವುದು ಸರಿಯೇ? ಅದಕ್ಕೆ ಅದರದೇ ಆದ ನಿಯಮಗಳಿರುತ್ತವೆ

ಇನ್ನು 'ಕ್ಷಮತೆ'ಗೆ ಬಂದರೆ ಹಡಿಹರೆಯಿದ ಯುವಕ— ಯುವತಿ ಕ್ಷುರಂಪೈನ್ ನೆಪದಲ್ಲಿ ಬಂದೇ ಮನೆಯಲ್ಲಿ ಇರುವದು, ಹೊರಗಿನವರಿಗೆ ಗೊತ್ತಾಗಿದ್ದರುವುದು, ಇದನ್ನೇತ್ತಾ ಎಷ್ಟು, ದಿನ ಗೋಪವಾಗಿಡಲು ಸಾಧ್ಯ?

—పుష్టి ఎన్.కె. రావో

ఎల్లరుగూ, హద్దుత్వా ఆ పాత్రకే న్నాయ ఒదగిసువల్లి విఫలరాగిద్దారే. హణ్ణుమళ్ళు ఎల్లా రీతియ కేలసగళన్న ధ్వయిదింద మాడుత్తారే. ఈ అభిముంజి పాత్రద బదలు అనువన్న దిష్ట్ట ముదుగియ పాత్రదల్లి నోడబేసేంబు అవర అభిముఖిగాడ నమ్మ ఆసే.

—జయలక్ష్మి లపాద్వాయ, (కంచాత్రి) బెంగళూరు

ಗೋಳಾಟ ತಪ್ಪದು

ಸಾರ್ಥ ಸುವರ್ಚಂಡ 'ಮಹಾಭಾರತ'ದಲ್ಲಿ ದೈವಿಪದಿ ವಸ್ತು ಪರಣಿದ ನಂತರ ಅರ್ತಿವ ದುಃಖಿತಕಾದ ಆಕೆಯನ್ನು ಶ್ರೀಕೃಷ್ಣನು ಸಮಾಧಾನಪದಿಸುತ್ತಾನೆ. ಆಗ 'ಶ್ರೀಯರ ಶೋಷಣೆಗೆ ಯಾಗ ಯಾಗಳ್ಭೂ ಕೊನೆಯೇ ಇಲ್ಲವೇನೋ' ಎಂದು ಸಾಕ್ಷಾತ್ ಭಗವಂತನೇ ಮರುಗುವುದನ್ನು ನೋಡಿದರೆ, ಇದು ಹೇಣ್ಣಿಗೆ ಶಾಪವೇನೋ ಎಂದೆನ್ನಿಸುತ್ತದೆ.

ତେଣାଯିଗଦଲ୍ଲି ଖାଇଗେ ଶ୍ରୀରାମନଙ୍କ ପତି ଜାତ୍ରାରୁ ଆଖିଗେ ଵନବାସ ତପ୍ତପାତ୍ରିଲ୍ଲ; ସତ୍ୟକାଳୀ ହେବିତିଯନ୍ତେ ମାରାଦିର ସତ୍ୟକାଳୀଙ୍କୁ ପୂର୍ବ ଚନ୍ଦ୍ରମୁଖିଯ ଗୋଳଙ୍କାଳ ହେଲ୍ଲିରଦାଇଅତ୍ତୁ. କିନିମା କାଳଦଲ୍ଲୀରେ ବାମଳିକ ଅତ୍ୟବାର, ହେଲ୍ଲିନ ମେଲି ନାହେଯିବ ନିତ୍ୟ ଦୋଷଙ୍କୁ ଦର୍ଶକେ କେବେ ଜାଣିବାରେ କାହାରେ ହେଲ୍ଲିଦେ ନାୟିଲୀଏ ଜାଣିବାରେ

—ಇನ್ನು ಕೊಂಡು ತೀವ್ರಿಕ ಪೂರ್ವ ಹೇಬಿಗೆ ಪುನರ್ವ

ಸರಿಗನಡ ಗಲ್ಲಿ

ಕಲಸ್‌ ಕನ್ನಡದ 'ಕನ್ನಡತೆ' ಸ್ವಲ್ಪ ಮನಸೆಳೆಯುತ್ತಿದ್ದಾಳೆ. ಕರ್ಣೆ ಏನೇ ಇರಲಿ, ಅವಳ ಹೊನೆಗೆ ಪ್ರಸೆಂಟ್ ಮಾಡುವ 'ಸರಿಗ್ನಸ್‌ಡಂ ಗೆಲ್ಲೆ' ಫಿಲ್ಮವಾಗಿ ಕಾಣಿಸುತ್ತಿದೆ. ನಾವು ಕನ್ನಡವನ್ನು ಎಮ್ಮೆ ಚೆನ್ನಾಗಿ ತಿಳಿದುಕೊಂಡಿದ್ದೇವೆ ಎಂದು ಕೊಂಡರೂ ಎಲ್ಲಾ ಒಂದುಕಡೆ ಎಡವಟ್ಟಿ ಮಾಡಿಕೊಂಡಿರುತ್ತೇವೆ. ಅವನ್ನು ಮಹಡಿ ನಮ್ಮ ತಪ್ಪಗಳಿಗೆ ಕನ್ನಡ ಹಿಡಿಯುವ ಕೇಲಸ ಮಾಡುತ್ತಿದ್ದಾಳೆ ಕನ್ನಡತೆ ದಾಳಿವಿಂತೆ 'ಸರಿಗ್ನಸ್‌ಡಂ ಗೆಲ್ಲೆ' ವೀಕ್ಷಣೆಯಿಲ್ಲ.

-ಮೈಸೂರು ಶ್ರೀವತ್ತ